



January 18, 2025

The Manager- Listing
National Stock Exchange of India Limited
(NSE: WIPRO)

The Manager- Listing
BSE Limited
(BSE: 507685)

Dear Sir/Madam,

Sub: Newspaper Advertisement - Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the SEBI (Listing Obligations and Disclosure Requirements) Regulations, 2015, the copies of the newspaper advertisement published in the Financial Express and Kannada Prabha, are enclosed herewith. The same has been made available on the Company's website at www.wipro.com.

Thanking You,

For Wipro Limited

**M Sanaula Khan
Company Secretary**

ENCL: As above

Registered Office:

Wipro Limited T : +91 (80) 2844 0011
Doddakannelli F : +91 (80) 2844 0054
Sarjapur Road E : info@wipro.com
Bengaluru 560 035 W : wipro.com
India C : L32102KA1945PLC020800





MAMATA MACHINERY LIMITED

CIN: U29259GJ1979PLC003363
 Regd. Office: Survey No. 423/P, Sarkhej-Bavla Road
 Moraiya Sanand, Ahmedabad, Gujarat - 382213
 email: cs@mamata.com • website: www.mamata.com

STATEMENT OF UN-AUDITED FINANCIALS RESULTS FOR THE QUARTER AND HALF YEAR ENDED SEPTEMBER 30, 2024

The Board of Directors of the Company, at the Meeting held on January 17, 2025 approved the un-audited financial results of the Company for the quarter and half year ended September 30, 2024.

The results, along with the Auditors' Limited Review Report, have been posted on the Company's website at <https://www.mamata.com/investors> and can be accessed by scanning the QR Code.



By Order of the Board
 For, MAMATA MACHINERY LIMITED
 Sd/-
Mahendra N. Patel
 Chairman & Managing Director

Place: Ahmedabad
 Date: January 17, 2025

Note: The above intimation is in accordance with Regulation 33 read with Regulation 47(1) of the SEBI (Listing Obligation & Disclosure Requirements) Regulations, 2015.

STERLING & WILSON



STERLING AND WILSON RENEWABLE ENERGY LIMITED

EXTRACT OF CONSOLIDATED & STANDALONE UNAUDITED FINANCIAL RESULTS FOR THE QUARTER AND NINE MONTHS ENDED DECEMBER 31, 2024

| Sr. No. | Particulars | Consolidated | | | Standalone | | |
|---------|---|---------------------------|---------------------------|---------------------------|---------------------------|---------------------------|---------------------------|
| | | Quarter ended | Nine Months ended | Quarter ended | Quarter ended | Nine Months ended | Quarter ended |
| | | 31.12.2024 (Unaudited) | 31.12.2024 (Unaudited) | 31.12.2023 (Unaudited) | 31.12.2024 (Unaudited) | 31.12.2024 (Unaudited) | 31.12.2023 (Unaudited) |
| 1 | Total Income from Operations (Net) | 1,837.20 | 3,782.75 | 582.88 | 1,487.29 | 3,368.73 | 540.65 |
| 2 | Net Profit / (Loss) for the period / year (before Tax, Exceptional and/or Extraordinary Items) | 41.09 | 75.82 | (60.79) | 89.82 | 258.47 | 6.81 |
| 3 | Net Profit / (Loss) for the period / year before tax (after Exceptional and/or Extraordinary Items) | 41.09 | 75.82 | (60.79) | 89.82 | 258.47 | 6.81 |
| 4 | Net Profit / (Loss) for the period / year after tax (after Exceptional and/or Extraordinary Items) | 17.14 | 30.54 | (62.39) | 77.47 | 226.08 | 6.29 |
| 5 | Total Comprehensive Income / (Loss) for the period / year (Comprising Profit / (Loss) for the period / year (after tax) and Other Comprehensive Income (after tax)) | (13.19) | (33.86) | (16.04) | 2.59 | 2.97 | (4.97) |
| 6 | Paid-up Equity Share Capital (face value of ₹ 1/- each) | 23.35 | 23.35 | 23.30 | 23.35 | 23.35 | 23.30 |
| 7 | Reserves (excluding Revaluation Reserve) | | | | | | |
| 8 | Earnings Per Share of ₹ 1/- each (for continuing and discontinued operations) - | | | | | | |
| | 1. Basic (in ₹) | 0.64 | 1.12 | (3.31) | 3.32 | 9.69 | 0.32 |
| | 2. Diluted (in ₹) | 0.63 | 1.12 | (3.31) | 3.31 | 9.68 | 0.32 |

Notes:
 a) The above financial results, have been reviewed by the Audit Committee and approved by the Board of Directors in their respective meeting held on January 16, 2025. The Statutory Auditors of the Company have conducted "Limited Review" of the above financial results of the Company for the quarter and nine months ended December 31, 2024.
 b) The above is an extract of the detailed format of the Unaudited Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Unaudited Financial Results are available on the website of the Stock Exchanges i.e. www.bseindia.com and www.nseindia.com and the Company i.e. www.sterlingandwilson.com

For Sterling and Wilson Renewable Energy Limited
 Sd/-
Khurshed Daruvala
 Chairman
 DIN: 00216905

Place: Washington DC, USA
 Date: January 17, 2025

CIN: L74999MH2017PLC292281

Reg. Office: 9th Floor, Universal Mosaic, P. L. Lakhanda Marg, Chembur (West), Mumbai - 400043, Maharashtra.
 Tel: (91-22) 25485300 | Fax: (91-22) 25485331 | Email: investorrelations@jfs.in | Website: www.sterlingandwilson.com



JIO FINANCIAL SERVICES LIMITED

(formerly known as Reliance Strategic Investments Limited)

Registered Office and Corporate Office: 1st Floor, Building 4NA, Maker Maxity, Bandra Kurla Complex, Bandra East, Mumbai 400 051, Maharashtra, India
 Tel: +91 22 3555 4094 | E-mail: investorrelations@jfs.in | Website: www.jfs.in
 Corporate Identity Number: L65990MH1999PLC120918

EXTRACT OF UNAUDITED FINANCIAL RESULTS FOR THE QUARTER AND NINE MONTHS ENDED DECEMBER 31, 2024

| Particulars | STANDALONE | | | CONSOLIDATED | | |
|---|-------------------------|-------------------------|-------------------------|-------------------------|-------------------------|-------------------------|
| | Quarter ended | Nine months ended | Quarter ended | Quarter ended | Nine months ended | Quarter ended |
| | 31-12-2024 Unaudited | 31-12-2024 Unaudited | 31-12-2023 Unaudited | 31-12-2024 Unaudited | 31-12-2024 Unaudited | 31-12-2023 Unaudited |
| 1. Total Revenue from operations | 137.37 | 654.03 | 134.08 | 438.35 | 1,549.67 | 413.61 |
| 2. Net Profit before exceptional item and tax | 100.75 | 527.37 | 97.74 | 377.22 | 1,551.10 | 381.49 |
| 3. Profit before tax | 100.75 | 527.37 | 97.74 | 377.22 | 1,551.10 | 381.49 |
| 4. Profit after tax | 75.18 | 451.77 | 70.48 | 294.78 | 1,296.48 | 293.62 |
| 5. Total Comprehensive income/ (loss) for the period | 74.92 | 451.25 | 70.56 | (18,181.80) | (20,185.42) | 9,294.37 |
| 6. Paid-up Equity share capital (face value ₹ 10 per share) | 6,353.14 | 6,353.14 | 6,353.28 | 6,353.14 | 6,353.14 | 6,353.28 |
| 7. Reserves (excluding Revaluation Reserve) | 18,083.53 | 18,083.53 | 17,698.64 | 1,32,794.38 | 1,32,794.38 | 1,07,764.73 |
| 8. Earnings per Equity share - Basic and Diluted (₹) | 0.12 | 0.71 | 0.11 | 0.46 | 2.04 | 0.46 |

Notes:
 a) In terms of the Scheme of Arrangement between Reliance Industries Limited ("RIL") and its shareholders and creditors & the Company and its shareholders and creditors, sanctioned by the Hon'ble National Company Law Tribunal, Mumbai bench vide its order dated June 28, 2023, consequent to the forfeiture and cancellation of 1,42,565 partly paid-up equity shares by RIL with effect from October 22, 2024, 1,42,565 equity shares of face value of ₹ 10 each of the Company held by "JFSL TRUST-PFS (RIL)" stood cancelled without any consideration and the corresponding equity share capital of the Company stood reduced with effect from October 22, 2024. Accordingly, the paid-up equity share capital of the Company has been reduced from ₹ 6,353.28 crore comprising 635,32,84,188 equity shares of ₹ 10 each to ₹ 6,353.14 crore comprising of 635,31,41,623 equity shares of ₹ 10 each.
 b) The above standalone and consolidated financial results of the Company for the quarter and nine months ended December 31, 2024 have been prepared in accordance with the Indian Accounting Standards (Ind-AS) 34 "Interim Financial Reporting" as notified under section 133 of the Companies Act, 2013 read with the relevant rules issued thereunder. The above standalone and consolidated financial results have been reviewed and recommended by the Audit Committee in its meeting held on January 17, 2025 and the Board of Directors in its meeting held on the same date have taken on record and approved the same.
 c) The above is an extract of the detailed format of the unaudited standalone and consolidated financial results for the quarter and nine months ended December 31, 2024 filed with the Stock Exchanges pursuant to Regulation 33 of the SEBI (Listing Obligations and Disclosure Requirements) Regulations, 2015. The full format of the unaudited standalone and consolidated financial results for the quarter and nine months ended December 31, 2024, are available on the Stock Exchanges' websites (www.bseindia.com / www.nseindia.com), the Company's webpage <https://www.jfs.in/financials/> and can also be accessed by scanning the following Quick Response Code.



For Jio Financial Services Limited
 (Formerly known as Reliance Strategic Investments Limited)
 Sd/-
Hitesh Kumar Sethia
 Managing Director and Chief Executive Officer
 (DIN: 09250710)

Date: January 17, 2025
 Place: Mumbai



Extract of audited financial results of Wipro Limited and its subsidiaries for the quarter ended and nine months ended December 31, 2024

Audited Consolidated Financial Results of Wipro Limited under IFRS

(₹ in millions, except per share data, unless otherwise stated)

| Particulars | Quarter ended December 31, 2024 | Nine months ended December 31, 2024 | Quarter ended December 31, 2023 |
|---|------------------------------------|--|------------------------------------|
| Revenue from operations | 223,188 | 665,842 | 222,051 |
| Profit before tax | 44,533 | 127,527 | 35,521 |
| Profit after tax | 33,667 | 96,299 | 27,006 |
| Total comprehensive income for the period | 33,958 | 100,271 | 30,207 |
| Paid-up equity share capital (Par value of ₹ 2 per share) | 20,938 | 20,938 | 10,448 |
| Reserves excluding non-controlling interest ¹ as shown in the Audited Statement of Financial Position | 739,433 | 739,433 | 770,188 |
| Earnings per equity share (Par value of ₹ 2 per share) (EPS for quarter ended and nine months ended periods are not annualized) | | | |
| Basic: (in ₹) | 3.21 | 9.15 | 2.58 |
| Diluted: (in ₹) | 3.20 | 9.13 | 2.58 |

¹Balance for the quarter ended December 31, 2024 and nine months ended December 31, 2024 represent balances as per the audited consolidated statement of financial position for the year ended March 31, 2024 and balance for the quarter ended December 31, 2023 represent balances as per the audited statement of financial position for the year ended March 31, 2023, as required by the SEBI (Listing Obligations and Disclosure Requirements) Regulations, 2015.

The audited consolidated financial results of the Company for the quarter ended and nine months ended December 31, 2024 have been approved by the Board of Directors of the Company at its meeting held on January 17, 2025. The statutory auditors have expressed an unmodified audit opinion.

Financial Results of Wipro Limited under Ind AS

The financial results are prepared in accordance with Indian Accounting Standards ("Ind AS"), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and amendment rules issued thereafter.

Audited Consolidated Financial Results of Wipro Limited under Ind AS

(₹ in millions, except per share data, unless otherwise stated)

| Particulars | Quarter ended December 31, 2024 | Nine months ended December 31, 2024 | Quarter ended December 31, 2023 |
|---|------------------------------------|--|------------------------------------|
| Revenue from operations | 223,188 | 665,842 | 222,051 |
| Profit before tax | 44,533 | 127,527 | 35,521 |
| Profit after tax | 33,667 | 96,299 | 27,006 |
| Total comprehensive income for the period | 33,858 | 100,149 | 30,197 |
| Paid-up equity share capital (Par value of ₹ 2 per share) | 20,938 | 20,938 | 10,448 |
| Reserves excluding non-controlling interest ¹ as shown in the Audited Balance Sheet | 734,880 | 734,880 | 765,703 |
| Earnings per equity share (Par value of ₹ 2 per share) (EPS for quarter ended and nine months ended periods are not annualized) | | | |
| Basic: (in ₹) | 3.21 | 9.15 | 2.58 |
| Diluted: (in ₹) | 3.20 | 9.13 | 2.58 |

¹Balance for the quarter ended December 31, 2024 and nine months ended December 31, 2024 represent balances as per the audited consolidated balance sheet for the year ended March 31, 2024 and balance for the quarter ended December 31, 2023 represent balances as per the audited consolidated balance sheet for the year ended March 31, 2023, as required by the SEBI (Listing Obligations and Disclosure Requirements) Regulations, 2015.

The audited consolidated financial results (under Ind AS) of the Company for the quarter ended and nine months ended December 31, 2024 have been approved by the Board of Directors of the Company at its meeting held on January 17, 2025. The statutory auditors have expressed an unmodified audit opinion.

Audited Standalone Financial Results of Wipro Limited under Ind AS

(₹ in millions, except per share data, unless otherwise stated)

| Particulars | Quarter ended December 31, 2024 | Nine months ended December 31, 2024 | Quarter ended December 31, 2023 |
|---|------------------------------------|--|------------------------------------|
| Revenue from operations | 168,030 | 501,801 | 163,157 |
| Profit before tax | 34,250 | 104,140 | 28,035 |
| Profit after tax | 28,121 | 79,002 | 20,229 |
| Total comprehensive income for the period | 26,894 | 78,121 | 19,842 |

The audited standalone financial results (under Ind AS) of the Company for the quarter ended and nine months ended December 31, 2024 have been approved by the Board of Directors of the Company at its meeting held on January 17, 2025. The statutory auditors have expressed an unmodified audit opinion.

Notes:

- The Board of Directors in their meeting held on January 17, 2025, declared an interim dividend of ₹ 6/- (USD 0.07) per equity share and ADR (300% on an equity share of par value of ₹ 2/-).
- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Bombay Stock Exchange website (URL: www.bseindia.com), the National Stock Exchange website (URL: www.nseindia.com) and on the Company's website (URL: www.wipro.com/investors/quarterly-results/). The same can be accessed by scanning the QR code provided.



By Order of the Board,
 For Wipro Limited
Rishad A. Premji
 Chairman

Place: Bengaluru
 Date: January 17, 2025

Registered Office: Wipro Limited, Doddakannelli, Sarjapur Road, Bengaluru - 560 035, India
 Website: wipro.com | Email Id: info@wipro.com | Tel: +91-80-2844 0011; Fax: +91-80-2844 0054
 CIN: L32102KA1945PLC020800



Extract of audited financial results of Wipro Limited and its subsidiaries for the quarter ended and nine months ended December 31, 2024

Audited Consolidated Financial Results of Wipro Limited under IFRS (₹ in millions, except per share data, unless otherwise stated)

| Particulars | Quarter ended December 31, 2024 | Nine months ended December 31, 2024 | Quarter ended December 31, 2023 |
|---|---------------------------------|-------------------------------------|---------------------------------|
| Revenue from operations | 223,188 | 665,842 | 222,051 |
| Profit before tax | 44,533 | 127,527 | 35,521 |
| Profit after tax | 33,667 | 96,299 | 27,006 |
| Total comprehensive income for the period | 33,958 | 100,271 | 30,207 |
| Paid-up equity share capital (Par value of ₹ 2 per share) | 20,938 | 20,938 | 10,448 |
| Reserves excluding non-controlling interest ¹ as shown in the Audited Statement of Financial Position | 739,433 | 739,433 | 770,188 |
| Earnings per equity share (Par value of ₹ 2 per share) (EPS for quarter ended and nine months ended periods are not annualized) | | | |
| Basic: (in ₹) | 3.21 | 9.15 | 2.58 |
| Diluted: (in ₹) | 3.20 | 9.13 | 2.58 |

¹Balance for the quarter ended December 31, 2024 and nine months ended December 31, 2024 represent balances as per the audited consolidated statement of financial position for the year ended March 31, 2024 and balance for the quarter ended December 31, 2023 represent balances as per the audited statement of financial position for the year ended March 31, 2023, as required by the SEBI (Listing Obligations and Disclosure Requirements) Regulations, 2015.

The audited consolidated financial results of the Company for the quarter ended and nine months ended December 31, 2024 have been approved by the Board of Directors of the Company at its meeting held on January 17, 2025. The statutory auditors have expressed an unmodified audit opinion.

Financial Results of Wipro Limited under Ind AS

The financial results are prepared in accordance with Indian Accounting Standards ("Ind AS"), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and amendment rules issued thereafter.

Audited Consolidated Financial Results of Wipro Limited under Ind AS (₹ in millions, except per share data, unless otherwise stated)

| Particulars | Quarter ended December 31, 2024 | Nine months ended December 31, 2024 | Quarter ended December 31, 2023 |
|---|---------------------------------|-------------------------------------|---------------------------------|
| Revenue from operations | 223,188 | 665,842 | 222,051 |
| Profit before tax | 44,533 | 127,527 | 35,521 |
| Profit after tax | 33,667 | 96,299 | 27,006 |
| Total comprehensive income for the period | 33,858 | 100,149 | 30,197 |
| Paid-up equity share capital (Par value of ₹ 2 per share) | 20,938 | 20,938 | 10,448 |
| Reserves excluding non-controlling interest ¹ as shown in the Audited Balance Sheet | 734,880 | 734,880 | 765,703 |
| Earnings per equity share (Par value of ₹ 2 per share) (EPS for quarter ended and nine months ended periods are not annualized) | | | |
| Basic: (in ₹) | 3.21 | 9.15 | 2.58 |
| Diluted: (in ₹) | 3.20 | 9.13 | 2.58 |

¹Balance for the quarter ended December 31, 2024 and nine months ended December 31, 2024 represent balances as per the audited consolidated balance sheet for the year ended March 31, 2024 and balance for the quarter ended December 31, 2023 represent balances as per the audited consolidated balance sheet for the year ended March 31, 2023, as required by the SEBI (Listing Obligations and Disclosure Requirements) Regulations, 2015.

The audited consolidated financial results (under Ind AS) of the Company for the quarter ended and nine months ended December 31, 2024 have been approved by the Board of Directors of the Company at its meeting held on January 17, 2025. The statutory auditors have expressed an unmodified audit opinion.

Audited Standalone Financial Results of Wipro Limited under Ind AS

(₹ in millions, except per share data, unless otherwise stated)

| Particulars | Quarter ended December 31, 2024 | Nine months ended December 31, 2024 | Quarter ended December 31, 2023 |
|---|---------------------------------|-------------------------------------|---------------------------------|
| Revenue from operations | 168,030 | 501,801 | 163,157 |
| Profit before tax | 34,250 | 104,140 | 28,035 |
| Profit after tax | 28,121 | 79,002 | 20,229 |
| Total comprehensive income for the period | 26,894 | 78,121 | 19,842 |

The audited standalone financial results (under Ind AS) of the Company for the quarter ended and nine months ended December 31, 2024 have been approved by the Board of Directors of the Company at its meeting held on January 17, 2025. The statutory auditors have expressed an unmodified audit opinion.

Notes:

- The Board of Directors in their meeting held on January 17, 2025, declared an interim dividend of ₹ 6/- (USD 0.07) per equity share and ADR (300% on an equity share of par value of ₹ 2/-).
- The above is an extract of the detailed format of the Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Bombay Stock Exchange website (URL: www.bseindia.com), the National Stock Exchange website (URL: www.nseindia.com) and on the Company's website (URL: www.wipro.com/investors/quarterly-results/). The same can be accessed by scanning the QR code provided.



By Order of the Board, For Wipro Limited
Rishad A. Premji
Chairman

Place: Bengaluru
Date: January 17, 2025

Registered Office: Wipro Limited, Doddakannelli, Sarjapur Road, Bengaluru - 560 035, India
Website: wipro.com | Email Id: info@wipro.com | Tel: +91-80-2844 0011; Fax: +91-80-2844 0054
CIN: L32102KA1945PLC020800

ಬಸ್ ಆಯ್ಕೆ, ಈಗ ಮೆಟ್ರೋ ರೈಲು ಪ್ರಯಾಣವೂ ದುಬಾರಿ ಸಾಧ್ಯತೆ ಮೆಟ್ರೋ ಟಿಕೆಟ್ 40% ಏರಿಕೆ?

ಕನಿಷ್ಠ ಪ್ರಯಾಣದ ದರ ₹15, ಗರಿಷ್ಠ ದರ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವ | ಪರಿಷ್ಕರಣೆಗೆ ಸರ್ಕಾರ ಒಪ್ಪಿಗೆ ಬಾಕಿ

• ಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಟ್ರೋ ಟಿಕೆಟ್ ಮೂಲಕ ಪ್ರಯಾಣದ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು. ಈಗ ಮೆಟ್ರೋ ಟಿಕೆಟ್ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು.



ಪ್ರಯಾಣಿಕರನ್ನು ಸುಲಭವಾಗಿ ಸೇವಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು. ಈಗ ಮೆಟ್ರೋ ಟಿಕೆಟ್ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು.

ರಿಯಾಯಿತಿ ಮುಂದುವರಿಸಿ: ಪ್ರಸ್ತುತ ಮೆಟ್ರೋ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು. ಈಗ ಮೆಟ್ರೋ ಟಿಕೆಟ್ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು.

2015ರಲ್ಲಿ ಕೊನೆಯ ಬಾರಿಗೆ ಮೆಟ್ರೋ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು. ಈಗ ಮೆಟ್ರೋ ಟಿಕೆಟ್ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು.

ಪ್ರಸ್ತುತ ಮೆಟ್ರೋ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು. ಈಗ ಮೆಟ್ರೋ ಟಿಕೆಟ್ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು.

ನಮ್ಮ ಮೆಟ್ರೋ 2023-24ರಲ್ಲಿ ಒಟ್ಟಾರೆ ₹990.2 ಕೋಟಿ ಆದಾಯ ಗಳಿಸಿತು. ಇದರಲ್ಲಿ ₹573.91 ಕೋಟಿ ಪ್ರಯಾಣಿಕರ ಆದಾಯ ₹416.11 ಕೋಟಿ ಬಾಡಿಗೆ, ಸಾರ್ವಜನಿಕ ಮತ್ತು ಸರ್ಕಾರಿ ಮೂಲಗಳಿಂದ ಆದಾಯ ಸಂಗ್ರಹವಾಗಿದೆ. ಮೆಟ್ರೋ ರೈಲುಗಳ ಸಂಚಾರಕ್ಕೆ ₹617.07 ಕೋಟಿ ವ್ಯಯವಾಗಿದೆ.

ಚಿಲ್ಲರೆ ಸಮಸ್ಯೆ ನಿವಾರಣೆಗೆ ಕ್ಯೂರ್ ಕೋಡ್ ಮೊರೆ ಹೋದ ಬಿಎಂಟಿಸಿ

ವೈಟ್ ಬಸ್‌ನಲ್ಲೂ ಕ್ಯೂರ್‌ಆರ್ ಕೋಡ್ ಸ್ಕ್ಯಾನ್‌ಗೆ ನಿಗಮ ಅನುಮತಿ

• ಕನ್ನಡಪ್ರಭ ವಾರ್ತೆ ಬೆಂಗಳೂರು

ಬಸ್‌ಗಳಲ್ಲಿನ ಚಿಲ್ಲರೆ ಸಮಸ್ಯೆ ನಿವಾರಣೆ ಹಾಗೂ ಆರ್‌ಟಿ ಸೇವೆಯನ್ನು ಹೆಚ್ಚಿಸಲು ಬಿಎಂಟಿಸಿ ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು. ಈಗ ಮೆಟ್ರೋ ಟಿಕೆಟ್ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು.



ವಾಹನಗಳನ್ನು ಸುಲಭವಾಗಿ ಸೇವಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು. ಈಗ ಮೆಟ್ರೋ ಟಿಕೆಟ್ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು.

ನಾಳೆ ಬೆಳಿಗ್ಗೆ ಮೂರು ತಾಸು ನೇರಳೆ ಮೆಟ್ರೋ ಮಾರ್ಗದಲ್ಲಿ ವ್ಯತ್ಯಯ

ಬೆಂಗಳೂರು: ಕ್ಯೂರ್ ವಾರ್ಡ್, ಎಂ.ಬಿ.ರೋಡ್

ನಮ್ಮ ಮೆಟ್ರೋ 2023-24ರಲ್ಲಿ ಒಟ್ಟಾರೆ ₹990.2 ಕೋಟಿ ಆದಾಯ ಗಳಿಸಿತು. ಇದರಲ್ಲಿ ₹573.91 ಕೋಟಿ ಪ್ರಯಾಣಿಕರ ಆದಾಯ ₹416.11 ಕೋಟಿ ಬಾಡಿಗೆ, ಸಾರ್ವಜನಿಕ ಮತ್ತು ಸರ್ಕಾರಿ ಮೂಲಗಳಿಂದ ಆದಾಯ ಸಂಗ್ರಹವಾಗಿದೆ. ಮೆಟ್ರೋ ರೈಲುಗಳ ಸಂಚಾರಕ್ಕೆ ₹617.07 ಕೋಟಿ ವ್ಯಯವಾಗಿದೆ.

ನಮ್ಮ ಮೆಟ್ರೋ 2023-24ರಲ್ಲಿ ಒಟ್ಟಾರೆ ₹990.2 ಕೋಟಿ ಆದಾಯ ಗಳಿಸಿತು. ಇದರಲ್ಲಿ ₹573.91 ಕೋಟಿ ಪ್ರಯಾಣಿಕರ ಆದಾಯ ₹416.11 ಕೋಟಿ ಬಾಡಿಗೆ, ಸಾರ್ವಜನಿಕ ಮತ್ತು ಸರ್ಕಾರಿ ಮೂಲಗಳಿಂದ ಆದಾಯ ಸಂಗ್ರಹವಾಗಿದೆ. ಮೆಟ್ರೋ ರೈಲುಗಳ ಸಂಚಾರಕ್ಕೆ ₹617.07 ಕೋಟಿ ವ್ಯಯವಾಗಿದೆ.

ಶಾಲೆಗೆ ಉಚಿತ ವಿದ್ಯುತ್: 27ರೋಡ್‌ಗೆ ಮಾಪನ ಸಂಪನ್ಮೂಲ ದಾಖಲಿಸಲು ಸೂಚನೆ

ಬೆಂಗಳೂರು: ಸರ್ಕಾರ ಶಾಲೆಗಳಿಗೆ ಸರ್ಕಾರ ನಿರ್ಮಿಸಿರುವ ಉಚಿತ ವಿದ್ಯುತ್ ಯೋಜನೆಯನ್ನು ಮುಂದುವರಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು. ಈಗ ಮೆಟ್ರೋ ಟಿಕೆಟ್ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು.

ಕೆಳ ಸೇತುವೆ ನಿರ್ಮಾಣಕ್ಕಾಗಿ ರೈಲುಗಳ ಮಾರ್ಗ ಬದಲಾವಣೆ

ಬೆಂಗಳೂರು: ಹೆಚ್ಚಿನ ವಿದ್ಯುತ್ ಉತ್ಪಾದನೆಗಾಗಿ ನಿರ್ಮಾಣ ಸಮಯದ ದೇರೆ ಕ್ಯೂರ್ (148, 152) ಬದಲಾಯಿಸುವುದಾಗಿ ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು. ಈಗ ಮೆಟ್ರೋ ಟಿಕೆಟ್ ದರವನ್ನು ಕನಿಷ್ಠ ₹15 ಮತ್ತು ಗರಿಷ್ಠ ₹90ಕ್ಕೆ ಹೆಚ್ಚಿಸಲು ನಿಗಮದ ಸಮಿತಿ ನಾನ್ ಪೀಲ್ ಅವರಲ್ಲಿ ರಿಯಾಯಿತಿ ಸಂಭವವಾಗಿರುವುದಾಗಿ ತಿಳಿಸಿತ್ತು.

ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಅಭಿವೃದ್ಧಿ
SREE SUBRAMANESWARA CO-OPERATIVE BANK LTD.,
ಅಧಿಕಾರಿಗಳು: 108, "ರಾಜ ರಸ್ತೆ" ಕೆ.ಎಂ. ರಸ್ತೆ, ದಕ್ಷಿಣಬೆಂಗಳೂರು, ಬೆಂಗಳೂರು - 560 004

ವ್ಯವಸ್ಥಾಪಕ ಅಭಿನಂದನೆಗಳು

ಶ್ರೀ. ಡಿ.ಆರ್. ವಿಜಯನಾರಾಧಿ ಅಧ್ಯಕ್ಷರಾಗಿ
ಡಾ|| ಕೆ.ಎಂ. ರಂಗಧಾಮ ಶೆಟ್ಟಿ ಉಪಾಧ್ಯಕ್ಷರಾಗಿ

ದಿನಾಂಕ: 16-01-2025 ರಿಂದ ನಡೆದ ವಾರ್ಡಿನಲ್ಲಿನ ಚುನಾವಣೆಯಲ್ಲಿ
ದಿನಾಂಕ: 06-01-2025 ರಿಂದ ಮುಂದಿನ 3 (ಮೂರು) ವರ್ಷಗಳ ಅವಧಿಗೆ

ಅಧ್ಯಕ್ಷರಾಗಿ
ಡಿ.ಆರ್.ವಿಜಯನಾರಾಧಿ ರವರು ಮತ್ತು
ಉಪಾಧ್ಯಕ್ಷರಾಗಿ
ಡಾ. ಕೆ.ಎಂ. ರಂಗಧಾಮ ಶೆಟ್ಟಿ ರವರು

ಅವಿರೋಧವಾಗಿ ಚುನಾಯಿತರಾಗಿರುವವರ ತಿಳಿಸಲು ಹರ್ಷಿಸುತ್ತೇವೆ.

ಸಹಾಯಕ ಅಧ್ಯಕ್ಷರು:

ಬುಧಕೋಟೆಯವರು: ವಾಣಿಜ್ಯ ಸಮಾಜ, ವಿಜಯನಗರ, ಬೆಂಗಳೂರು.
ಸಮಗ್ರ ಅಧಿಕಾರಿ ಮತ್ತು ಸಿಬ್ಬಂದಿಯವರು, ವಿಜಯನಗರ, ಬೆಂಗಳೂರು.